



ಹುಚ್ಚೆಳ್ಳು ಹೂವು ಇಲ್ಲದ ತಿಪ್ಪಮ್ಮ!

ಕಾರ್ತಿಕ ಮಾಸದ ಆರಂಭದ ಮುನ್ನುಡಿಯಾದ ದೀಪಾವಳಿ ಹಬ್ಬದ ಸಂಭ್ರಮಕ್ಕೂ ಹುಚ್ಚೆಳ್ಳು ಹೂವಿಗೂ ಅವಿನಾಭಾವ ಸಂಬಂಧ. ಈ ಹೂವು ಇಲ್ಲದೆ ಹೋದರೆ ದೀವಳಿಗೆ ಹಬ್ಬ ಕಳೆ ಕಟ್ಟುವುದಿಲ್ಲ ಅನ್ನುವ ರೂಢಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಯ ಹಲವೆಡೆ ಜನಜನಿತವಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ರಾಗಿ ಹೊಲದ ಸೌಂದರ್ಯ ಹೆಚ್ಚಿಸಿದ್ದ ಹುಚ್ಚೆಳ್ಳು ಹೂವು ಎಂಬ ಹಳದಿ ಸುಂದರಿಯನ್ನು ಇತ್ತೀಚಿನ ದಿನಗಳಲ್ಲಿ ನೋಡುವುದೇ ಕಷ್ಟವಾಗಿದೆ.

ಅಕಾಲಿಕ ಮಳೆ, ಬಿತ್ತನೆಯ ಪ್ರದೇಶ ಕ್ಷೀಣಿಸುತ್ತಿರುವುದು ಹಾಗೂ ಆಧುನಿಕ ಕೃಷಿ ಪದ್ಧತಿಯ ಕಾರಣಕ್ಕೆ ದೀವಳಿಗೆ ಸಮಯಕ್ಕೆ ರಾಗಿ ಹೊಲಗಳ ಬದುಕುಗಳಲ್ಲಿ ನೆಲೆದಾಡುತ್ತಿದ್ದ ಹುಚ್ಚೆಳ್ಳು ಹೂವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸಗಣೆಯಿಂದ ಮೂರ್ತಿ ತಯಾರಿಸಿ ಹುಚ್ಚೆಳ್ಳು ಹೂವುಗಳಿಂದ ಅಲಂಕರಿಸಿ ಪೂಜೆ ಮಾಡುವ ಸಂಪ್ರದಾಯ ಜಿಲ್ಲೆಯ ಜಾನಪದ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿತ್ತು. ಗೋಡೆಯ ಮೇಲೆ ಕಟ್ಟುವ ಸೂರ್ಯಚಂದ್ರರು, ನೆಲದ ಮೇಲೆ ಕಟ್ಟುವ ಕೋಟೆಯ ಗೋಡೆ, ಮನೆಯ ಬಾಗಿಲ ಮುಂದೆ ಹಚ್ಚಿದ ದೀಪಗಳು ಹುಚ್ಚೆಳ್ಳು ಹೂವಿನ ಅಲಂಕಾರವಿಲ್ಲದೆ ಇಂದಿನ ದಿನಗಳಲ್ಲಿ ಆಕರ್ಷಣೆಯನ್ನು ಕಳೆದುಕೊಂಡಿವೆ.

ಹುಚ್ಚೆಳ್ಳು ಹೂ ಸಿಗದ ಕಾರಣ ಅನಿವಾರ್ಯವಾಗಿ ಸೇವಂತಿಗೆ, ಚೆಂಡು, ಇನ್ನಿತರ ಹೂಗಳೊಂದಿಗೆ ಅಲಂಕಾರ ಮಾಡುವ ಸ್ಥಿತಿ ಬಂದಿದೆ. ಕೆಲವು ಸಂಪ್ರದಾಯಸ್ಥರು ಹುಚ್ಚೆಳ್ಳು ಹೂವಿಗಾಗಿ ಊರುಗಳಿಗೆ ಅಲೆದಾಡುತ್ತಾರೆ. ಹುಚ್ಚೆಳ್ಳು ಹೂವಿನಲ್ಲಿ ಮಾಡುತ್ತಿದ್ದ ಅಲಂಕಾರ ತೃಪ್ತಿ ನೀಡುತ್ತಿತ್ತು. ಅದರ ಬದಲು ಬೇರೆ ಹೂಗಳನ್ನು ತಂದು ಅಲಂಕರಿಸಿದರೂ, ತೃಪ್ತಿ ಸಿಗುತ್ತಿಲ್ಲ ಅನ್ನುತ್ತಾರೆ ಹಿರಿಯರು. ಇದಕ್ಕಲ್ಲ ಕಾರಣ ಕೃಷಿಯಲ್ಲಿನ ಬದಲಾವಣೆ. ಹುಚ್ಚೆಳ್ಳು ಹೂಗಳಿಂದ ತಿಪ್ಪಮ್ಮ ದೇವರ ಅಲಂಕಾರ ಅಷ್ಟೇ ಅಲ್ಲ, ಕೃಷಿಯಲ್ಲಿ ಈ ಹೂವುಗಳ ಪರಾಗಸ್ಪರ್ಶ ಕ್ರಿಯೆಯಿಂದ ರಾಗಿ ಸಮೃದ್ಧಿಯಾಗಿ ಫಸಲು ನೀಡಲು ಹುಚ್ಚೆಳ್ಳು ಹೂವನ್ನು ಪರ್ಯಾಯ ಬೆಳೆಯಾಗಿ ಬೆಳೆಯಲಾಗುತ್ತಿತ್ತು.

ಆಧುನಿಕ ಕೃಷಿಗೆ ಹೊಂದಿಕೊಂಡು ಹುಚ್ಚೆಳ್ಳು ಬಿತ್ತನೆ ಆಗುತ್ತಿಲ್ಲ. ರೈತರು ಸಾಂಪ್ರದಾಯಿಕ ಕೃಷಿಯಿಂದ ವಿಮುಖ ಆಗುತ್ತಿದ್ದಾರೆ. ಹೊಲದೊಳಗಿನ ಸಾಲುಗಳು, ಅಕ್ಕಡಿ ಸಾಲುಗಳು ನಾಪತ್ತೆಯಾಗುತ್ತಿರುವುದೇ ಸಾಕ್ಷಿ. ಯಾಂತ್ರಿಕ ಬೇಸಾಯಕ್ಕೆ ಹೊಲದ ಸಾಲುಗಳು ಅಡ್ಡ ಆಗುತ್ತವೆ ಅನ್ನೋ ಕಾರಣಕ್ಕೆ ಹುಚ್ಚೆಳ್ಳು ಬಿತ್ತನೆ ಮಾಡುವುದನ್ನೇ ಬಿಡಲಾಗುತ್ತಿದೆ. ಹಸಿರು ಹೊಲವನ್ನು ಹುಚ್ಚೆಳ್ಳು ಹೂವು ಹಳದಿ ಬಣ್ಣದ ಅಲಂಕಾರವೇಕೆತ್ತು. ಮಧು ಹೀರಲು ಜೇನು ನೋಣಗಳು ಮಾರ್ದನಿಸುತ್ತಿದ್ದವು. ಮುಂದೆ ಹುಚ್ಚೆಳ್ಳು ಹೂವು ಸಂಪೂರ್ಣ ಮಾಯವಾದರೂ ಅಚ್ಚರಿಯಿಲ್ಲ.


—ಸಿ.ಜಿ. ಮೋಹನ್ ಕುಮಾರ್, ತಿಮ್ಮಪ್ಪನಪಾಳ್ಯ



‘ಶುಭ ನೇತ್ರ’ ಪುಷ್ಪ

ಪಶ್ಚಿಮಘಟ್ಟದ ಕರಾವಳಿ ತಪ್ಪಲಿನಲ್ಲಿ ಕಂಡು ಬರುವ ಶ್ವೇತ ವರ್ಣದ ಪುಷ್ಪ ಹಿಂದಿನ ತಲೆಮಾರಿನ ಜನರ ಅಚ್ಚುಮೆಚ್ಚಿನ ಗಿಡಗಳಲ್ಲಿ ಒಂದಾಗಿತ್ತು. ಇದರ ಔಷಧೀಯ ಗುಣವೇ ಅದಕ್ಕೆ ಕಾರಣ. ಶುಭನೇತ್ರದಲ್ಲಿ ಈ ಗಿಡವನ್ನು ನೈಕರ್ಬಂಬು ಎಂದು ಕರೆಯುತ್ತಾರೆ. ನೆಲದಿಂದ ಸುಮಾರು ಮೂರು ನಾಲ್ಕು ಅಡಿ ಎತ್ತರಕ್ಕೆ ಬೆಳೆಯುವ ಈ ಗಿಡದ ದಂಟು ಭಾಗದ ಕೊನೆಗೆ ಕೆಂಪು ಬಣ್ಣದ ಹೊರ ಗೊಂಚಲಿನಲ್ಲಿ ಬಿಳಿ ಹೂ ಅರಳುತ್ತದೆ. ಕೆಲವು ದಿನಗಳ ಕಾಲ ಈ ಹೂ ಅರಳುತ್ತದೆ. ಹಿಂದೆ ಮಳೆಗಾಲದಲ್ಲಿ ‘ಮದ್ರಾಸ್ ಐ’ (ಕೆಂಗಣ್ಣು) ಕಂಡು ಬಂದಾಗ ಇದರ ದಂಟಿನ ರಸವನ್ನು ಬಿಡುತ್ತಿದ್ದರು. ಅಲ್ಲದೆ ಕಣ್ಣಿಗೆ ಕಸ, ದೂಳು ಬಿದ್ದಾಗ ಇದರ ರಸವನ್ನು ಹಾಕುತ್ತಿದ್ದರು. ಈಗ ಈ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದ ಕಾರಣ ಬಳಕೆ ಕಡಿಮೆಯಾಗಿದೆ. ಗುಂಪಾಗಿ ಕೆಲ ದಿನಗಳ ಕಾಲ ಅರಳಿರುವ ಶ್ವೇತ ಬಣ್ಣದ ಈ ಹೂಗಳನ್ನು ಈಗಲೂ ತಮ್ಮ ಪರಿಸರದಲ್ಲಿ ನೋಡುಗರ ಗಮನ ಸೆಳೆಯುತ್ತವೆ.

—ಅರುಣ್ ಕಿಲ್ಲೂರು



ನೀವೂ ಬರೆಯಿರಿ

‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗುವ ‘ನಿಮ್ಮ ಪುಟ’ ಓದುಗರ ಅಂಕಣಕ್ಕೆ ನಿಮ್ಮ ಸುತ್ತಮುತ್ತಲಿನ ವಿಶೇಷ ಸಂಗತಿಗಳ ಬಗ್ಗೆ ನೂರು ಪದಗಳ ಬರಹ ಮತ್ತು ಅದಕ್ಕೆ ಸಂಬಂಧಿಸಿದ ಚೆಂದದ ಫೋಟೋವನ್ನು ನಮಗೆ ಕಳುಹಿಸಿಕೊಡಿ.

ವಿಳಾಸ: editorsu@sudha.co.in

    @SudhaWeekly